

ಮೈಸೂರು ವಿಶ್ವವಿದ್ಯಾನಿಲಯ



ದೈಹಿಕ ಶಿಕ್ಷಣ ವಿಭಾಗ, ಸ್ಪೋರ್ಟ್ಸ್ ಪೆವಿಲಿಯನ್, ಮೈಸೂರು-5

ಸಂ : ದೈ.ಶಿ.ವಿ./ 582 /2016-2017

ದಿನಾಂಕ : 29ನೇ ಡಿಸೆಂಬರ್ 2016

E.mail-dir.deptofphyedn@gmail.com

Ph. No. 0821-2419288

ಪ್ರಾಂಶುಪಾಲರುಗಳು/ಆಡಳಿತಾಧಿಕಾರಿಗಳು
ಮೈಸೂರು ವಿಶ್ವವಿದ್ಯಾನಿಲಯದ
ಸಂಯೋಜಿತ ಹಾಗೂ ನಿಯೋಜಿತ ಕಾಲೇಜುಗಳು

ಮಾನ್ಯರೇ,

ವಿಷಯ : 2016-2017ನೇ ಸಾಲಿನ ಮೈಸೂರು ವಿಶ್ವವಿದ್ಯಾನಿಲಯದ
ಪ್ರತಿಭಾನ್ವಿತ ಕ್ರೀಡಾಪಟುಗಳ ಕ್ರೀಡಾ ವಿದ್ಯಾರ್ಥಿ ವೇತನದ ಬಗ್ಗೆ.

* * * * *

ಮೈಸೂರು ವಿಶ್ವವಿದ್ಯಾನಿಲಯದ ಪ್ರತಿಭಾನ್ವಿತ ಕ್ರೀಡಾಪಟುಗಳ ಕ್ರೀಡಾ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿಗಳನ್ನು 2016-2017ನೇ ಸಾಲಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯವನ್ನು ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಪ್ರತಿನಿಧಿಸಿದಂತಹ ಕ್ರೀಡಾಪಟುಗಳಿಂದ ಆಹ್ವಾನಿಸಲಾಗಿದೆ. ಈ ಪತ್ರದ ಜೊತೆ ಲಗತ್ತಿಸಿರುವ ಅರ್ಜಿಯ ನಮೂನೆಯಲ್ಲಿ ಭರ್ತಿಮಾಡಿ, ಸಾಧನ ಪ್ರಮಾಣ ಪತ್ರದ ಪ್ರತಿ/ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ ಪ್ರಮಾಣ ಪತ್ರದ ಪ್ರತಿಗಳೊಡನೆ ಈ ಕಛೇರಿಗೆ ಕಳುಹಿಸಿಕೊಡಬೇಕು. ಹೆಚ್ಚು ಕ್ರೀಡಾಪಟುಗಳಿದ್ದರೆ, ಅರ್ಜಿ ನಮೂನೆಯ ಝೆರಾಕ್ಸ್ (Xerox) ಪ್ರತಿಗಳನ್ನು ಬಳಸಿಕೊಳ್ಳಬಹುದು.

ಭರ್ತಿ ಮಾಡಿದ ಅರ್ಜಿಗಳನ್ನು ಈ ಕಛೇರಿಗೆ ದಿನಾಂಕ 28ನೇ ಫೆಬ್ರವರಿ 2017ರೊಳಗೆ ಕಳುಹಿಸಿಕೊಡಬೇಕು.

ಸದರಿ ಕ್ರೀಡಾ ವಿದ್ಯಾರ್ಥಿ ವೇತನವನ್ನು ಪಡೆಯಲು ಪೂರ್ಣ ಅಥವಾ ಅರೇ ಕಾಲಕ ಉದ್ಯೋಗದಲ್ಲಿರುವ ವಿದ್ಯಾರ್ಥಿಗಳು ಅರ್ಹರಲ್ಲ.

ವಂದನೆಗಳೊಡನೆ,

ತಮ್ಮ ವಿಶ್ವಾಸಿ

ನಿರ್ದೇಶಕರು

29/12/2016.

ಗೆ,

ತೆರೆದ ಅಂಚೆ

ಇಂದ,

ರವಾನೆ ಗುಮಾಸ್ತ

ದೈಹಿಕ ಶಿಕ್ಷಣ ವಿಭಾಗ, ನಿರ್ದೇಶಕರವರ ಕಛೇರಿ

ಸ್ಪೋರ್ಟ್ಸ್ ಪೆವಿಲಿಯನ್, ಮೈಸೂರು-570 005

UNIVERSITY  OF MYSORE

DEPARTMENT OF PHYSICAL EDUCATION, SPORTS PAVILION, MYSORE-5

**APPLICATION FOR THE AWARD OF SCHOLARSHIP FOR OUTSTANDING
SPORTSPERSONS 2016-2017**

The application duly filled-in and should be forwarded through the Principal to the Director Department of Physical Education, Sports Pavilion, Mysore-570 005 so as to reach this office on or before **28th February 2017**. **Incomplete applications will not be entertained.**

1.	Name of the applicant (in block letters) : & Class in which studying		
2.	Name of the Father & Mother		
3.	Name of the college with : Postal Address		
4.	Date of Birth :		
5.	Residential Address :		
6.	(i) a. Game/Activity in which the applicant represented Uni. during 2016-2017 (in block letters)		
	b. No. of years participated in the Inter-University competitions	1 Year <input type="checkbox"/>	4 Years <input type="checkbox"/>
		2 Years <input type="checkbox"/>	5 Years <input type="checkbox"/>
		3 Years <input type="checkbox"/>	6 Years <input type="checkbox"/>
	c. Place/s won in S/Z, SWZ or All India Inter-University competitions with years	South-zone :	
		S.W. zone :	
		All India :	
	(ii) Representation of the combined University team with years	1 Year <input type="checkbox"/>	3 Years <input type="checkbox"/>
		2 Years <input type="checkbox"/>	4 Years <input type="checkbox"/>
	(iii) Representation of State team at the National Championship with year		
	(iv) Representation of India at the International championship :		
	(v) National level Coaching camps attended :		

- Note :** 1 Only those who have represented the Mysore University in Inter-University tournaments during 2016-2017 are eligible.
2. Students employed on full-time or part-time basis are not eligible.
3. Since sports scholarship is awarded for achievements in sports, the students who are recipient of endowment/subject/Merit/GOI/State Govt. and other scholarship are eligible for the award of sports scholarship in addition to the aforesaid scholarships.
4. True copies of certificates should be enclosed.

Certified that the particulars furnished by me are correct. I hereby declare that in case I am awarded the scholarship, I shall devote my full attention towards attaining high class proficiency in sports as well as in studies. I shall abide by the terms & conditions of this scholarship.

Date :

Place :

Signature of the Appliant

CERTIFICATE OF THE COLLEGE

Certified that Sri/Kum. Son / Daughter
ofcollege,
for the year 2016-2017 and the informations given by the applicant is correct to the best of my
knowledge and belief. He / She is not employed either full-time or part-time. His / Her character and
conduct were satisfactory during his/her stay in the college.

Date :

Place :

Signature of the
Sports incharge

Signature of the Principal
with College Seal.

(For office use)

**CERTIFICATE BY THE DIRECTOR, DEPARTMENT OF PHYSICAL EDUCATION
UNIVERSITY OF MYSORE, MYSORE-570 005.**

Certified that Sri / Kum. is a student
ofcollege, for the
year 2016-2017 and his/her behaviour during the competition is satisfactory.

Date :

Place :

Director
Department of Physical Education
University of Mysore
Mysore